

26 March, 2018

Manager-Listing
BSE Limited,
Phiroze Jeejeebhoy Towers,
Dalal Street, Mumbai – 400001

Dear Sir/Madam,

Sub : Notice for Issue of Duplicate share certificates published in the Newspaper

With reference to captioned subject, please find enclosed a copy of the Notice published on 24th March, 2018 in Business Standard and Samyuktha Karnataka in relation to issue of duplicate share certificates in lieu of the original one reported lost.

We request you to kindly take the above on record as per the requirements of the Listing Regulations.

Thanking You,
Yours faithfully,

For Mphasis Limited



Subramanian Narayan
Vice President & Company Secretary



Encl: As Above





Mphasis Limited

Regd. Office: Bagmane World Technology Centre,
Marathahalli Outer Ring Road, Doddanakundhi Village,
Mahadevapura, Bengaluru - 560048
CIN: L30007KA1992PLC025294
Tel: 91 80 6750 5000 Fax: 91 80 6695 9943
Website: www.mphasis.com
email: investor.relations@mphasis.com

NOTICE

NOTICE is hereby given that the Company has received request from the below mentioned shareholder for issue of duplicate share certificate in lieu of the original ones reported lost, as per details below:

Folio No.	Name of the Registered Shareholder	Certificate Numbers	Distinctive Numbers (Both Inclusive)		No. of shares
			From	To	
A001733	Mr. Arnab Mandal	26990	2698901	2699000	100
		36621	3662001	3662100	100
		68146	34576974	34577173	200

Any person/s having objections to the issue of duplicate share certificates in respect of the aforesaid shares should communicate to the Company or the Registrars, at the address given below, with necessary proof within 15 days from the date of this Notice, failing which the Company will proceed to consider the application for issue of duplicate share certificates in favour of the registered shareholder and thereafter any objection/s in this matter will not be entertained from any person/s. Further, the share certificates as detailed in the table above shall stand cancelled and any person/s dealing with the said share certificate/s shall be doing solely at his/her/its risk as to costs and consequences and the Company/Registrars shall not be responsible for it in anyway.

Registrars :

Integrated Registry Management Services Private Limited
No.30, Ramana Residency, 4th Cross,
Sampige Road, Malleswaram,
Bangalore – 560003
Tel : +91-080-23460815-818
Fax : +91-080-23460819

For **Mphasis Limited**

Place : Bengaluru
Date : 23 March 2018

Subramanian Narayan
Vice President & Company Secretary



MAZAGON DOCK SHIPBUILDERS LIMITED
(A Govt of India Undertaking) Dockyard Road, Mazagon, Mumbai - 400 010 CN. US3100M/H194G/O2079

E-Tender Inviting Notice

Mazagon Dock Shipbuilders Limited invites competitive bids through e-procurement portal <http://www.mazdock.com> for the following work:

Description of work	Tender No. & date	Earliest money deposit date & time	Tender closing date & time
Biennial Rate Contract for on-board cleaning of coders / Heat Exchanger on 075	R00000781 / 20.03.2018	Rs. 50,000/- (Refundable)	23/04/2018 (i.e. Monday) at 1500 hrs. as per IST.

1. E-tenders submitted through e-procurement portal only will be considered.

2. For detailed scope of work and tender terms & conditions, please visit MCL website www.mazdock.com for tenders & shopping. Outgoing e-procurement portal <http://www.mazdock.com>. It is also mandatory for all the bidders to get themselves enrolled in e-procurement portal for participating in tenders.

3. In case of doubts, bidders may contact Mr. Hemendra Goyal (MOTS-PS) or S. T. Paulkumar (OTIS-PS) on phone: 022-27383333/3333000. Fax no. 224743198 (e-mail: sgp@mazdock.com / tpaulk@mazdock.com).

4. Bidders are also required to get on visiting MCL website, which will not be published in the press.

GUJARAT FIBRE GRID NETWORK LIMITED
(A Government of Gujarat Company)
Block No.1, 8th Floor, Udyog Bhawan, Gandhinagar-382010, Gujarat.

NOTICE INVITING BID

With reference to our earlier advertisement dated 02nd March, 2018, Gujarat Fibre Grid Network Limited (FGNL) has re-tendered RFP for Selection of Project Implementing Agency for Bharat Net Phase 3 project in the State of Gujarat. FGNL invites bids through E-tendering for Selection of Project Implementing Agency for Bharat Net project in the State of Gujarat. The bid date for submission of bids is 20th April, 2018 at 1500 hrs. For more details, visit to <http://www.dgt.gujarat.gov.in> or <http://www.fgnl.gov.in>

DEMAND NOTICE

Under Section 132(2) of the Securities and Exchange Act, 1956 and Section 235 of the Companies Act, 2013 (the said Act) read with Rule 3(1) of the Securities Exchange (Enforcement) Rules, 2002 (the said Rules) in exercise of powers conferred under Section 13(1) of the said Act read with Rule 3(1) of the said Rules, the Authorized Officer of India Infoline Finance Ltd. (IFFL) has issued Demand Notice under Section 136(2) of the said Act, calling upon the Borrower, to repay the amount mentioned in the respective Demand Notice(s) issued to him, in accordance with, notice, non-tenancy, grace, once again, to the Borrower(s) to pay within 60 days from the publication of the notice, the amount specified herein, together with further interest from the date of Demand Notice till the date of payment. The detail of the Borrower(s), amount due as on date of Demand Notice is as follows:-

Name of the Borrower(s)	Demand Notice No.	Description of secured asset
M/S. Blue Valley Properties Pvt. Ltd., B. Surya Rangaraj Raju, B. N. Reddy Raju, M. Suresh Kumar, Loan No. 1279933	21-04-2018	All part and parcel of Property bearing No. 22, Sy No. 104A, 1416, V. H. Mangapur, Mahanagar, Road, Saranagar, Taluk, Loan No. 1279933
M/S. Reddy Raju, M. Suresh Kumar, Loan No. 1279933	22-03-2018	Mangala, Old Mysuru, Karnataka-574348

If the said Borrower(s) fail to make payment to IFFL, as aforesaid, IFFL, may proceed against the above mentioned secured assets in accordance with the provisions of the said Act and the said Rules.

For more details please contact Authorized Officer at Bharat Net - India Infoline Finance Limited, 296/112, 1st Floor, 9th Cross, 4th Main Road, Saranagar, Mysuru, Karnataka 570029 and for Corporate Office: Plot No. 18, Phase-3, Udyog Vihar, Gandhinagar, Mysuru. SGP, Floor: Mysuru - 57432018. Authorized Officer: For India Infoline Finance (Limited)

MAZAGON DOCK SHIPBUILDERS LIMITED
(A Govt of India Undertaking) Dockyard Road, Mazagon, Mumbai - 400 010 CN. US3100M/H194G/O2079

E-Tender Inviting Notice

Mazagon Dock Shipbuilders Ltd. invites tenders in two-bid system (Part 1 & 2) for the following work:

Tender No. & E-Tender ID	Description	Closing Date	Closing Time
EYCDNN120001392 & 2018_MDL_729521	PROCUREMENT OF FOAL (11777) (M/L11) 11877 TO YARD 11880 OF PROJECT 775	04/04/2018 12:00 (IST)	12:00 (IST)

Interested Bidders are advised to visit our e-procurement portal <http://www.mazdock.com> for tenders & shopping. Outgoing e-procurement portal <http://www.mazdock.com>. It is also mandatory for all the bidders to get themselves enrolled in e-procurement portal for participating in tenders.

3. In case of doubts, bidders may contact Mr. Hemendra Goyal (MOTS-PS) or S. T. Paulkumar (OTIS-PS) on phone: 022-27383333/3333000. Fax no. 224743198 (e-mail: sgp@mazdock.com / tpaulk@mazdock.com).

4. Bidders are also required to get on visiting MCL website, which will not be published in the press.

SREE SAKTHI PAPER MILLS LTD.
Regd. Office: "Sree Sakthi" CC-6039767, Pallam Road, Cochin-16, Ph: 0484-3902906, Website: www.sreestakthi.com
E-mail: secretary@sreestakthi.com / info@sreestakthi.com / corporate@sreestakthi.com

CORRIGENDUM TO THE POSTAL BALLOT NOTICE DATED 12TH FEBRUARY 2018

This Corrigendum to the postal ballot notice ("Corrigendum") is in continuation of and should be read in conjunction with the Postal Ballot notice dated 12th February, 2018.

Shareholders are requested to note the following errata in the notice:

- Item No.2 Explanatory Statement- Objects of the Issue: The objects of the issue is to convert unsecured loan brought into by S. T. Paulkumar into equity shares amounting to Rs.3,00,00,000/- (Rupees Three Crores Only) and the balance in the form of premium, will be brought by way of cash contribution by promoter for each warrant totaling to Rs.30,00,000/- (Rupees Thirty Lakhs Only).
- The Explanatory statement of Item No. 1 and Item No. 2, wherever the conversion price of equity share is mentioned as Rs.10/- should be read as Rs.11/- (Face value plus 10% Premium of Rs.1/-).

Except as detailed in this Corrigendum the contents and other terms of the notice remains unchanged.

Date: 23rd March 2018 For Sree Sakthi Paper Mills Limited
Place: Kochi Sd/- R. Ponnambali
Company Secretary

INDIA INFINTECH PRIVATE LIMITED
Head Office: Deen Corporate Centre, Investor Relation Cell, C-10, G-Block, Bandra Kurla Complex, Bandra (E), Mumbai - 400 051

CORRIGENDUM TO THE NOTICE OF EXTRAORDINARY GENERAL MEETING TO BE HELD ON 27.03.2018

In the Special Resolution No.1 of the Notice dated 27.02.2018 convening the Extraordinary General Meeting (EGM) of the shareholders of the Bank to be held on 27.03.2018, the issue price of the equity shares to be issued and allotted to Government of India (GOI) was mentioned as Rs. 28.89 instead of Rs. 26.99. Accordingly, the number of equity shares to be issued to Government of India stands revised from 11,23,91,223 to 11,21,85,628.

Due to aforesaid changes, following revisions occurred in the Notice as well as in explanatory statement annexed to said notice:

Revision No. 1: Last para of first resolution of the item no. 1 of the notice should be read as under:

..... to create, offer, issue and allot upto 11,21,85,628 equity shares of face value of Rs.10/- each to Government of India, on preferential basis, for cash at issue price of Rs. 26.99 per share including premium of Rs. 16.99 per share and as determined by the Board Issue Committee in accordance with Regulation 76 (1) of SEBI (CDR) Regulations, 2009 aggregating upto Rs. 3,045 Crores.

Revision No. 2: Shareholding Pattern before and after the issue in Point No. 2 of explanatory statement item No. 1 should be read as under:

Category	Number of Shares (Pre Issue)	% age to Capital	Number of Shares (Post Issue)	% age to Capital
Government of India (Promoter)	69,58,36,216	61.53	182,40,31,844	80.74
Public	43,50,14,486	38.47	43,50,14,486	19.26
Total	113,08,50,702	100.00	225,90,46,330	100.00

Revision No. 3: The Pre and Post issue shareholding of the Central Government in Point No. 4 of explanatory statement item No. 1 should be read as under:

	Number of Shares	Percentage to Capital
Pre Issue	69,58,36,216	61.53
Post Issue	182,40,31,844	80.74

Shareholders are also informed that remote e-voting on the items on the Agenda will commence from Saturday, 9.00 A.M. on 24th March 2018 instead of Friday, 9.00 A.M. on 23rd March 2018.

For DENA BANK, Sd/- Anil Kumar Company Secretary
Date: 23rd March 2018
Place: Mumbai

INDIA SME TECHNOLOGY SERVICES LIMITED (ISTSL) invites proposals from reputed Technology Consulting/ Project Management/ Engineering Firms/ Agencies for managing implementation of solar PV system across the country. Detailed RIP document can be viewed across from ISTSL's website www.istsl.in. Last Date for submission of proposals: April 16, 2018 at 17:00 Hrs. Please note that clarification/ addendum/ corrigendum, if any, issued on the above tender will be published only on the website.

Chief Executive Officer, ISTSL

NMDC Limited
(A Government of India Enterprise)
B-3/314, CASTLE HILLS, MCGILL ROAD, HYDRABAD - 500 028
CN. L13100A/19200001674

E-TENDER NOTIFICATION

MSTC Ref. No. NMDC020717-18E1973 Estimated Cost: Rs. 22.45 crores

NMDC Limited (an NTPC Limited Enterprise) invites bids through e-procurement portal for Domestic bids for "Enabling Works for 2.3 MWTPA Iron Ore Processing Plant at Bachi, Chhattisgarh" on item basis. The detailed NIT and tender documents including eligibility requirements can be viewed and/or downloaded from MFCO's website <http://www.mfcocentral.com>, in NMDC's website <http://www.nmdc.co.in>, CPP Portal <http://www.cppportal.com> and NMDC's e-tendering website <http://www.nmdecentral.com> from 23.03.2018 till 18.04.2018.

The e-bids shall be uploaded on NMDC's e-tendering website <http://www.nmdecentral.com> from 23.03.2018 till 18.04.2018.

The last date for submission of tender on 18.04.2018 upto 15:00 hrs and the tenders including eligibility requirements can be viewed and/or downloaded from MFCO's website <http://www.mfcocentral.com> in NMDC's website <http://www.nmdc.co.in>, CPP Portal <http://www.cppportal.com> and NMDC's e-tendering website <http://www.nmdecentral.com> from 23.03.2018 till 18.04.2018.

For further clarification, please contact DGM (NTP & Mineral Projects), NMDC Ltd. Daranda, Ranchi-834 002.

For and on behalf of NMDC Ltd.
DGM (NTP & Mineral Projects), NMDC Ltd.
Daranda, Ranchi-834 002.

MAZAGON DOCK SHIPBUILDERS LIMITED
(A Govt of India Undertaking) Dockyard Road, Mazagon, Mumbai - 400 010 CN. US3100M/H194G/O2079

E-Tender Inviting Notice

Mazagon Dock Shipbuilders Ltd. invites tenders in two-bid system (Part 1 & 2) for the following work:

Tender No. & E-Tender ID	Description	Closing Date	Closing Time
EYCDNN120001392 & 2018_MDL_729521	PROCUREMENT OF FOAL (11777) (M/L11) 11877 TO YARD 11880 OF PROJECT 775	04/04/2018 12:00 (IST)	12:00 (IST)

Interested Bidders are advised to visit our e-procurement portal <http://www.mazdock.com> for tenders & shopping. Outgoing e-procurement portal <http://www.mazdock.com>. It is also mandatory for all the bidders to get themselves enrolled in e-procurement portal for participating in tenders.

3. In case of doubts, bidders may contact Mr. Hemendra Goyal (MOTS-PS) or S. T. Paulkumar (OTIS-PS) on phone: 022-27383333/3333000. Fax no. 224743198 (e-mail: sgp@mazdock.com / tpaulk@mazdock.com).

4. Bidders are also required to get on visiting MCL website, which will not be published in the press.

FORM A PUBLIC ANNOUNCEMENT
(Regulation 14 of the Insolvency and Bankruptcy Code of India (Voluntary Liquidation Process) Regulations, 2017)
FOR THE ATTENTION OF THE STAKEHOLDERS OF INTELNET TECHNOLOGIES INDIA PRIVATE LIMITED

1. Name of Corporate Person	Intelnet Technologies India Private Limited
2. Date of Incorporation of Corporate Person	09/04/2001
3. Authority under which Corporate Person is Incorporated / Registered	ROC-Bangalore, Ministry of Corporate Affairs
4. Corporate Identity Number / Indian Number of Corporate Person	U7220KA2001PT102869
5. Address of the Registered Office and Principal Office (if any) of Corporate Person	42/1, 1 st Floor, Ooroo Towers 139, Old Airport Road, Kothalli Bangalore - 560 008 Karnataka India
6. Liquidation Commencement Date of Corporate Person	23/03/2018
7. Name, Address, Email Address, Telephone Number and the Registration Number of the Liquidator	Mr. Thirupai Gorge No. 87, 2 nd Floor, 21st Cross, 7 th Main, N.S. Palya BTM 2 nd Stage, Bangalore - 560 076, India Cell: +91 94483 84064, Tel: +91 9522 2386 E-mail: ghnpsc@gmail.com IP Registration No. BB/P19A/002/ IP-N000162616-1/11/0030
8. Last Date for Submission of Claims	23/03/2018

Notice is hereby given that Intelnet Technologies India Private Limited has commenced liquidation on 23rd March 2018.

The stakeholders of Intelnet Technologies India Private Limited are hereby called upon to submit a proof of their claims, on or before 22nd April 2018 to the liquidator at the address mentioned against item 5 or 7.

The financial creditors shall submit their proof of claims by electronic means only. All other stakeholders may submit the proof of claims in person, by post or by electronic means.

Submission of false or misleading proofs of claim shall attract penalties.

Date: 23/03/2018
Place: Bangalore
Thirupai Gorge
Liquidator

IGARASHI MOTORS INDIA LIMITED
Plot Nos. B-12 to B-15, Phase II, MEPP-SEZ, Tambaram, Chennai - 600045.
CN: L29142T1992PLC021997
E-mail: investorservices@igarashimotors.com
Website: www.igarashimotors.com

NOTICE

Notice is hereby given that the following original Share Certificate have been reported lost and the holder of the share certificate have requested the company for issue of duplicate share certificate.

Sl No.	Name of the Shareholders	Folio No.	No. of Shares	Certificate No.	Distinctive No.
1	Shamshad Bakshi/Dogra Shamshad Shamshad/Dogra	13568	100	13571	85653010 to 8585400

Duplicate share certificate will be issued in lieu of original aforesaid share certificate lost, if no valid objection is received by the company within 7 days from the date of this notice.

Place: Chennai For IGARASHI MOTORS INDIA LIMITED
Date: 23rd March 2018 P. Dinakara Babu
Company Secretary

Mphasis Limited
Mphasis Limited
Regd. Office: Bagmane Work Technology Centre, Maranahalli Outer Ring Road, Doddanurthi Village, Maranahalli, Bangalore - 560048
CN: L30076A1902PLC025294
Tel: +91 80 8895 9843
Website: www.mphasis.com
E-mail: investor_relations@mphasis.com

NOTICE

NOTICE is hereby given that the Company has received request from the below mentioned shareholder for issue of duplicate share certificate in lieu of the original one reported lost, as per details below:

Folio No.	Name of the Registered Shareholder	Certificate Number	Distinctive Numbers (Both Inclusive)	No. of shares
A001733	M/S. Anand Mandar	269901	269900 - 269900	100
		36621	3662001 - 3662100	100
		68148	34576974 - 34577178	200

Any persons having objections to the issue of duplicate share certificates in respect of the aforesaid shares should communicate to the Company or the Registrars, at the address given below, with necessary proof within 15 days from the date of this Notice, failing which the Company will proceed to consider the application for issue of duplicate share certificates in favour of the registered shareholder and thereafter any objection to the issue of duplicate share certificates shall be deemed to be waived. The share certificates as detailed in the table above shall stand cancelled and any persons dealing with the said share certificates shall be doing solely at his/her risk as to costs and consequences and the Company/Registrars shall not be responsible for it in anyway.

Registered Company Registrar Services Private Limited
No.30, Ramana Residency, 4th Cross, Bannerghatta Road, Madhavaram, Bangalore - 560023
Tel: +91 80-2346015-15-18
Fax: +91-80-2346019
Place: Bangalore
Date: 23 March 2018
For Mphasis Limited
Subramanian Narayan
Vice President & Company Secretary

ORIENT REFRACTORIES LIMITED
Registered Office
86-A, Chiranjyoti Tower, 43, Nehru Place, New Delhi - 110019
CN: L28110D1019PLC210819
Tel: +91 832 2296 87 88 / Fax: +91 832 2298 22948
E-mail: info@orientrefractories.com / www.orientrefractories.com

POSTAL BALLOT NOTICE

NOTICE is hereby given pursuant to Section 11 of the Companies Act, 2013 read with the Companies (Management & Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015 including any statutory modification or re-enactment thereof for the time being in force, the Company seeks approval of the Members of the Company by way of Postal Ballot which also includes voting by electronic means (e-voting) for the purpose of passing the special resolutions as set out in the postal ballot notice dated 15th March 2018. (Postal Ballot Notice)

The Postal Ballot Notice along with the Postal Ballot Form and self-addressed postage pre-paid Business Reply Envelope have been dispatched to all the Members through registered post at their registered addresses or to their e-mail addresses registered with the Company/Depository Participants/ Registrar and Share Transfer Agent, as the case may be. The same is also available on the following website:

- Company website: www.orientrefractories.com
- BSE Limited: www.bseindia.com
- National Stock Exchange of India Limited: www.nseindia.com

The Board has appointed Mr. Nareesh Verma, FCS, Practising Company Secretary of M/s. Nareesh Verma and Associates, as Scrutinizer for conducting the Postal Ballot voting process in a fair and transparent manner and in accordance with the said rules.

As per Section 108 of the Companies Act, 2013 read with Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulation, 2015, the Company is obliged to provide its Members the facility to cast their votes by electronic means if the resolutions mentioned in the Postal Ballot Notice through the National Securities Depository Limited (NSDL). The details pursuant to the provisions of the Companies Act, 2013 and the Rules are given hereunder:

- A person whose name is recorded in the Register of Members or in the Register of Beneficial Owners maintained by the depositories as at close of the business hour on Friday, 16th March 2018 (cut-off date) shall be entitled to vote on the resolutions proposed to be passed by Postal Ballot/voting. A person who is not a Member as on the cut-off date should treat this Notice for information purposes only.
- Date of sending e-mails by NSDL: Thursday, 22nd March 2018
- Date of physical dispatch sending e-mails of postal ballot notice: Thursday, 22nd March 2018
- Date and time of commencement of voting/e-voting: Monday, 23rd March 2018 at 09:00 A.M. IST
- Date and time of end of voting/e-voting: Tuesday, 24th April 2018 at 5:00 P.M. IST
- Voting through electronic means shall not be allowed beyond 5:00 P.M. IST on Tuesday, 24th April 2018
- Any postal ballot received from the Members beyond 5:00 P.M. IST on Tuesday, 24th April 2018 will not be considered valid and voting whether by way of post or by electronic means shall not be allowed beyond the above mentioned date and time.

Any Member who has not received postal ballot form may apply for a duplicate thereof to the Company at cs@orientrefractories.com.

For electronic voting instructions, Members may go through the instructions in the Postal Ballot Notice and in case of any queries/questions connected with electronic voting, Members may refer the Frequently Asked Questions (FAQs) and e-voting User Manual for Members available at www.evotingindia.com under the help/FAQ's or write an email to evoting@nsdl.co or call on toll free no. 1800-222-990.

For any queries/questions, in relation to voting through post or electronic means, Members may contact Mr. Sanjay Kumar, Company Secretary of the Company, e-mail CS@orientrefractories.com, Telephone no. 011-493-22266.

The Postal Ballot Results will be declared on Friday, 27th April 2018 at 11:00 A.M. IST at the Registered Office of the Company situated at 80-A, Chiranjyoti Tower, 43, Nehru Place, New Delhi-110019. The results of voting shall also be displayed on the website of the Company www.orientrefractories.com besides being sent to the Stock Exchanges on the said date.

For Orient Refractories Limited
Sanjay Kumar
Company Secretary
(ACS-17821)

Place: Bhubaneswar
Date: 23 March 2018

Aditya Birla Sun Life AMC Limited
(Formerly known as Birla Sun Life Asset Management Company Ltd.)
Investment Manager for Aditya Birla Sun Life Mutual Fund
Registered Office: 199/9, Park Road, Tower 1, 17th Floor,
Jubilee Hills Residency, Hyderabad - 500 031
Tel: +91 800 2346019-15-18, 09199 18-0941, 0246211
Fax: +91 800-2346019

A. Addendum No. 08/2018
Notice-cum-Addendum to the Statement of Additional Information (SAI) of Aditya Birla Sun Life Mutual Fund

Revision in timelines regarding Implementation of the Prevention of Money-laundering (Maintenance of Records) Second Amendment Rules, 2017 with respect to seeding of Aadhaar number.

Investors are requested to note that pursuant to the direction issued by Hon'ble Supreme Court on March 13, 2018 in Writ Petition (Civil) no. 494/2012, the last date for mandatory submission of Aadhaar in respect of the existing mutual fund folios / accounts, including accounts / folios opened up to March 31, 2018, has been deferred till further notice. Existing unit holders are however encouraged to link their Aadhaar and PAN to their mutual fund folios(s).

The effective date for mandatory submission of Aadhaar at the time of opening a folio/account by a new customer (i.e., an investor who is investing for the first time in Aditya Birla Sun Life Mutual Fund ("the Fund") and does not have any folio in the Fund), shall remain unchanged at April 1, 2018, as mentioned in the notice-cum-addendum dated February 13, 2018. Accordingly, no new folio / account shall be opened without submission of Aadhaar from April 1, 2018 onwards.

This notice-cum-addendum forms an integral part of the SAI of the Fund.

B. Addendum No. OPT/11/2018
Notice-cum-Addendum to Scheme Information Document(s) / Key Information Memorandum(s) of the Schemes of Aditya Birla Sun Life Mutual Fund

Investors/Unit holders are advised to take note of the following changes made to the list of Official Points of Acceptance of Transactions of Aditya Birla Sun Life AMC Limited:

State	Old Address	New Address	Effective Date
Gujarat	GF-1 & 2, Jolly Plaza, Athwa Gate, Surat - 395 004.	HG-5, International Trade Center, Majura Gate Crossing, Ring Road, Surat - 395 002.	Monday, April 09, 2018

This addendum forms an integral part of the Scheme Information Document(s) / Key Information Memorandum(s) issued for the Schemes read with the addenda issued thereunder.

For Aditya Birla Sun Life AMC Ltd.
(Investment Manager for Aditya Birla Sun Life Mutual Fund)
Sd/-
Authorized Signatory
Place: Mumbai
Date: March 23, 2018

Mutual Fund Investments are subject to market risks, read all scheme related documents carefully.

Sonal Adhesives Limited
CIN: L20204MH1991PLC064045
Regd. Off - Plot No. 28/1A, Taka-Adoshi Road at PO Khopoli
Tal Khalspur Dist Raigad Khopoli - 410203 Phone: 91 2192 262620
email: info@sonal.in website: www.sonal.in

NOTICE

NOTICE is hereby given that pursuant to Section 124(6) of the Companies Act, 2013 ("the Act") read with the Investor Education and Protection Fund Authority (Accounting, Audit, Transfer and Refund) Rules, 2016 ("the Rules"), Sonal Adhesives Limited ("the Company") will transfer all equity shares in respect of which dividend has not been paid or claimed by the Member(s) for seven consecutive years or more to the Investor Education and Protection Fund Suspense Account ("IEPF Suspense Account").

The equity shares which will be transferred by the Company are those in respect of which the dividend declared and paid for the financial year 2009-2010 has remained unpaid or unclaimed for a period of seven consecutive years. Further to inform you that the Dividend declared for the FY 2009-2010 which remain unclaimed and undivided by you has already been transferred to Investor Education and Protection Fund in terms of Section 124 (5) of the Companies Act, 2013.

The details of the Members whose equity shares are due for transfer to IEPF Suspense Account and the details of such equity shares is made available on our website www.sonal.in for information and necessary action by the Members.

Relevant communication dated 14.02.2018 has been sent to the concerned Members, requesting them to claim their unpaid or unclaimed dividend amount(s) on or before 16.04.2018. Members have been informed that failure to claim the same on or before the said date would result in the transfer of their above mentioned equity shares to the IEPF Suspense Account.

The concerned Members may note that upon transfer of such equity shares to the IEPF Suspense Account, no claim shall lie against the Company (1) in respect of unpaid or unclaimed dividend amount(s) and (2) in respect of equity shares transferred to the IEPF Suspense Account. Pursuant to the provisions of the Act and the Rules, the concerned Members may claim the transferred shares or apply for refund of the same to the Investor Education and Protection Fund from the IEPF Authority, for which details are available at www.iepf.gov.in.

Members requiring any clarification or assistance in this regard may write to the Company's Registrar and Transfer Agent - Link Intime India Private Limited, C-101, 247 Park, L B S Marg, Vikhroli (West), Mumbai - 400083 or send an e-mail to iepf.shares@linkintime.co.in or to the Company at investor@sonal.co.in.

Place: Khopoli
Date: 23.03.2018
For Sonal Adhesives Limited
Sandeep Arora
Chairman & Managing Director

